

## ಶಾಂತರಸರ ಕಾವ್ಯಗಳಲ್ಲಿ ಜನಪರ ನಿಲುವುಗಳು

ಡಾ. ಶೀಲಾದೇವಿ ಎಸ್. ಬಿರಾದಾರ

ಉಪನ್ಯಾಸಕರು, ಕನ್ನಡ ಅಧ್ಯಯನ ಸಂಸ್ಥೆ, ಗುಲಬಗಾರ ವಿಶ್ವವಿದ್ಯಾಲಯ, ಕಲಬುರಗಿ

### Abstract:

ಕನ್ನಡ ಸಾಹಿತ್ಯವು ಕಾವ್ಯ, ಕಥೆ, ಕಾದಂಬರಿ, ನಾಟಕ, ಪ್ರಬಂಧ ಸಾಹಿತ್ಯ, ಪ್ರವಾಸ ಸಾಹಿತ್ಯ, ಮಹಿಳಾ ಸಾಹಿತ್ಯ, ಜಾಗತಿಕ ಸಾಹಿತ್ಯ ಎಲ್ಲಾ ಪ್ರಕಾರಗಳಲ್ಲಿಯೂ ಶ್ರೀಮಂತವಾಗಿದೆ. ಆದರೆ ಇಂತಹ ಪರಿಣಾಮಕಾರಿಯಾದ ಕಾವ್ಯದ ಹಲುಸು ಬೆಳೆ ಇಡೀ ಕನಾಂಟಕದಾದ್ಯಂತ ಒಂದೇ ಬಗೆಯಾಗಿ ಚದುರಿ ಬೆಳೆಯಲಿಲ್ಲ. ಹೈದ್ರಾಬಾದ್ ಕನಾಂಟಕದ ಪ್ರಾಂತಗಳಲ್ಲಿ ನಿಜಾಮನ ದಬಾರಿನ ಫಲವಾಗಿ ಮತ್ತು ಇನ್ನಿತರ ಕಾರಣಗಳಾಗಿ ಕನ್ನಡ ಭಾಷೆ ಮತ್ತು ಸಾಹಿತ್ಯಗಳ ಹರಿತು ರಚನಾತ್ಮಕ ಚೆಟುವಟಿಕೆಗಳು ಹಿಂದೆ ಬಿಡ್ಡವು. ಆದರೂ ಈ ಭಾಗದ ಪ್ರಭುರಾವ ಕಂಬಳಿವಾಲೆ ದತ್ತಾತ್ರೇಯ ಹೆರೂರಾ, ಪೊಜ್ಜೆದೊಡ್ಡಪ್ಪ ಅಪ್ಪ, ಬುದ್ಧಿವಂತ ತೇಟ್ಟಿ, ತವಗ ಭೀಮಸೇನರಾವ್, ಮಾನವಿ ನರಸಿಂಗರಾವ್, ಸಿದ್ದಾಯ್ಯ ಪುರಾಣಿಕ, ಶಾಂತರಸ, ಜಯತೀರ್ಥ ರಾಜಪುರೋಹಿತ, ಜಯದೇವಿತಾಯಿ ಲಿಗಾಡೆ ಮುಂತಾದ ಮಹನೀಯರು ಶ್ರಮಿಸಿದ್ದಾರೆ. ಪ್ರಸ್ತುತ ಲೇಖನದಲ್ಲಿ ಶಾಂತರಸರ ಕಾವ್ಯಗಳಲ್ಲಿ ವ್ಯಾಕಾರಗ್ರಹಣ ಜನಪರ ನಿಲುವುಗಳನ್ನು ಹರಿತು ವಿವರಿಸಲಾಗಿದೆ.

**Keywords:** ಶಾಂತರಸ, ಹೊಸಗನ್ನಡ ಸಾಹಿತ್ಯ, ಕಾವ್ಯಪ್ರಕಾರ, ಹೈದ್ರಾಬಾದ್ ಕನಾಂಟಕ, ಜನಪರ ನಿಲುವುಗಳು.

### ಪೀಠಿಕೆ

ಹೊಸಗನ್ನಡ ಸಾಹಿತ್ಯ ಪ್ರಕಾರಗಳಲ್ಲಿ ಕಾವ್ಯ, ಕಥೆ, ಕಾದಂಬರಿ, ನಾಟಕ, ಪ್ರಬಂಧ ಸಾಹಿತ್ಯ, ಪ್ರವಾಸ ಸಾಹಿತ್ಯ, ಮಹಿಳಾ ಸಾಹಿತ್ಯ, ಜಾಗತಿಕ ಸಾಹಿತ್ಯ ಎಲ್ಲಾ ಪ್ರಕಾರಗಳಲ್ಲಿಯೂ ಶ್ರೀಮಂತವಾಗಿದೆ. ಆದರೆ ಇಂತಹ ಪರಿಣಾಮಕಾರಿಯಾದ ಕಾವ್ಯದ ಹಲುಸು ಬೆಳೆ ಇಡೀ ಕನಾಂಟಕದಾದ್ಯಂತ ಒಂದೇ ಬಗೆಯಾಗಿ ಚದುರಿ ಬೆಳೆಯಲಿಲ್ಲ. ಹೈದ್ರಾಬಾದ್ ಕನಾಂಟಕದ ಪ್ರಾಂತಗಳಲ್ಲಿ ನಿಜಾಮನ ದಬಾರಿನ ಫಲವಾಗಿ ಮತ್ತು ಇನ್ನಿತರ ಕಾರಣಗಳಾಗಿ ಕನ್ನಡ ಭಾಷೆ ಮತ್ತು ಸಾಹಿತ್ಯಗಳ ಹರಿತು ರಚನಾತ್ಮಕ ಚೆಟುವಟಿಕೆಗಳು ಹಿಂದೆ ಬಿಡ್ಡವು. ಆದರೂ ಈ ಭಾಗದ ಪ್ರಭುರಾವ ಕಂಬಳಿವಾಲೆ ದತ್ತಾತ್ರೇಯ ಹೆರೂರಾ, ಪೊಜ್ಜೆದೊಡ್ಡಪ್ಪ ಅಪ್ಪ, ಬುದ್ಧಿವಂತ ತೇಟ್ಟಿ, ತವಗ ಭೀಮಸೇನರಾವ್, ಮಾನವಿ ನರಸಿಂಗರಾವ್, ಸಿದ್ದಾಯ್ಯ ಪುರಾಣಿಕ, ಶಾಂತರಸ, ಜಯತೀರ್ಥ ರಾಜಪುರೋಹಿತ, ಜಯದೇವಿತಾಯಿ ಲಿಗಾಡೆ ಮುಂತಾದ ಮಹನೀಯರು ಶ್ರಮಿಸಿದ್ದಾರೆ. ಪ್ರಸ್ತುತ ಲೇಖನದಲ್ಲಿ ಶಾಂತರಸರ ಕಾವ್ಯಗಳಲ್ಲಿ ವ್ಯಾಕಾರಗ್ರಹಣ ಜನಪರ ನಿಲುವುಗಳನ್ನು ಹರಿತು ವಿವರಿಸಲಾಗಿದೆ.

ಅಭಿನಂದಿಸಲೇಬೇಕು. ಇವು ನಿಜವಾಗಿಯೂ ನಮ್ಮ ನೆಲದಾಳದ ಸಾಹಿತ್ಯ ಪ್ರಕಾರಗಳೇನೋ ಎಂಬಪ್ಪುರ ಮಟ್ಟಿಗೆ ನಮ್ಮಲ್ಲಿ ಬೆರೆತು ಹೋಗಿರುವುದನ್ನು ಕಾಣುತ್ತೇವೆ. ಈ ಹಿನ್ನೆಲೆಯಲ್ಲಿ ಕನ್ನಡ ಕಾವ್ಯ ಪ್ರಕಾರವು ಕನ್ನಡ ನೆಲಕ್ಕೆ ಆಂಗ್ಲರ ಮೂಲಕ ಪರಿಜಯಿಸಲ್ಪಟ್ಟ ಸಂದರ್ಭವನ್ನು ಈಗಳೇ ಹೊಸಗನ್ನಡ ಸಾಹಿತ್ಯ ಚರಿತ್ರೆಗಳು ಸಾಕಷ್ಟು ದಾಖಿಲು ಮಾಡಿರುವುದನ್ನು ನೋಡುತ್ತೇವೆ. ಆದರೆ ಇಂತಹ ಪರಿಣಾಮಕಾರಿಯಾದ ಕಾವ್ಯದ ಹಲುಸು ಬೆಳೆ ಇಡೀ ಕನಾಂಟಕದಾದ್ಯಂತ ಒಂದೇ ಬಗೆಯಾಗಿ ಚದುರಿ ಬೆಳೆಯಲಿಲ್ಲ. ಆದರೆ ಹೈದ್ರಾಬಾದ್ ಕನಾಂಟಕದ ಪ್ರಾಂತಗಳಲ್ಲಿ ನಿಜಾಮನ ದಬಾರಿನ

**Please cite this article as:** ಶೀಲಾದೇವಿ ಎಸ್. ಬಿರಾದಾರ. (2023). ಶಾಂತರಸರ ಕಾವ್ಯಗಳಲ್ಲಿ ಜನಪರ ನಿಲುವುಗಳು. ಸ್ರುಜನಿ: ಇಂಡಿಯನ್ ಜನರಲ್ ಆಫ್ ಇನ್ಡೋಪ್ರೋಟ್ ರೀಸರ್ಚ್ ಅಂಡ್ ಡೆವಲಪ್‌ಮೆಂಟ್, 2(5), 54-59.

ಫಲವಾಗಿ ಮತ್ತು ಇನ್ನಿತರ ಕಾರಣಗಳಿಗಾಗಿ ಕನ್ನಡ ಭಾಷೆ ಮತ್ತು ಸಾಹಿತ್ಯಗಳ ಕುರಿತು ರಚನಾತ್ಮಕ ಚಟುವಟಿಕೆಗಳು ಹಿಂದೆ ಬಿಡ್ಡವು. ಸ್ವಾತಂತ್ರ್ಯತ್ವರ ಕನಾಂಟದ ಸಂಭರದಲ್ಲಿಯೂ ಸಾಹಿತ್ಯದ ಕೃಷಿ ಅತ್ಯಂತ ನಿರಾನಗತಿಯಲ್ಲಿ ಸಾಗುತ್ತಿರುವುದನ್ನು ಕಾಣಿಸ್ತೇವೆ. ಇದೊಂದು ವಿಷಾದಕರ ಸಂಗತಿಯಾಗಿದೆ. ಈ ಪ್ರದೇಶದಲ್ಲಿ ಬಡತನ, ಅಜಾಣ, ಮೂಲ ಸೌಲಭ್ಯಗಳ ಹೋರತೆ, ಸರ್ಕಾರದ ನಿರ್ಲಕ್ಷ್ಯ, ಅದ್ಲೆಕ್ಷಿಂತಲೂ ಮುಖ್ಯವಾಗಿ ಈ ಪ್ರದೇಶದ ಜನರ ಹಾಗೂ ರಾಜಕೀಯ, ಸಾಂಸ್ಕೃತಿಕ ನಾಯಕರ ಇಟ್ಟಾರ್ಕೆಯ ಫಲವಾಗಿ 21ನೇಯ ಶತಮಾನದ ಈ ಹೊತ್ತಿನಲ್ಲಿಯೂ ಹೇಳಿಕೊಳ್ಳುವಂಥ ಸಾಹಿತ್ಯ ಚಟುವಟಿಕೆಗಳು ಸಾಗಿದಿರುವುದನ್ನು ಕಾಣಬಹುದಾಗಿದೆ. ಅದಕ್ಕೆ ಹಲವು ಕಾರಣಗಳಿವೆ.

ಹೈದ್ರಾಬಾದ ಕನಾಂಟ ಪ್ರದೇಶದಲ್ಲಿ ನಿರಾಮನ ಆಳ್ಳಿಕೊಳಪಟ್ಟ ಕಾರಣದಿಂದ ಇಲ್ಲಿ ಉದ್ಯಾವಿನಲ್ಲಿಯೇ ಶಿಕ್ಷಣವನ್ನು ನೀಡಲಾಗುತ್ತಿತ್ತು. ಕನ್ನಡ ಭಾಷೆಯ ಸ್ಥಿತಿಯು ಅತ್ಯಂತ ಹೀನಾಯವಾದ ಸ್ಥಿತಿಯನ್ನು ತಲುಪಿತ್ತು. ಕನ್ನಡ ಶಾಲೆಗಳಿರದ ಸಂಭರದಲ್ಲಿ ಭಾಲ್ಕೆ ಹಿರೇಮುತ ಸಂಸ್ಥಾನದ ಜೆನ್ನಬಸವ ಶಿವಯೋಗಿಗಳು ತಮ್ಮ ಮತದ ಹೋರಗೆ ಉದ್ಯ ಬೋಡ್‌ ಹಾಕಿ ಒಳಗೆ ಕನ್ನಡ ಕಲಿಸುವ ವ್ಯವಸ್ಥೆ ಮಾಡಿರುವುದನ್ನು ಕಾಣಿಸ್ತೇವೆ. ಸ್ವಾತಂತ್ರ್ಯಮೂರ್ವ ಮತ್ತು ಸ್ವಾತಂತ್ರ್ಯತ್ವರ ಕಾಲಪಟ್ಟದಲ್ಲಿ ಈ ಪ್ರದೇಶದಲ್ಲಿ ಕಾವ್ಯಕೃಷಿಗೆದ ಮಹನೀಯರ ಹೆಸರುಗಳನ್ನು ಡಾ. ವಿ.ಜಿ. ಮೂಜಾರ ಅವರು ಸಂಪಾದಿಸಿದ ‘ಹೈದ್ರಾಬಾದ ಕನಾಂಟ ಪ್ರದೇಶದ ಕಾವ್ಯಸಂಗ್ರಹ’ ಕೃತಿಯ ಪ್ರಸ್ತಾವನಾ ಭಾಗದಿಂದ ಕೃತಜ್ಞತೆಯಿಂದ ಸ್ವೀಕರಿಸಲಾಗಿದೆ. ಈ ಭಾಗದ ಪ್ರಭುರಾವ ಕಂಬಳಿವಾಲೆ ದತ್ತಾತ್ರೇಯ ಹರೂರ್, ಮೂಜ್ಫದೊಡ್ಡಪ ಅಪ್ಪ, ಬುದ್ಧಿವಂತ ಶೆಟ್ಟಿ, ತವಗ ಭೀಮಸೇನರಾವ್, ಮಾನವಿ ನರಸಿಂಗರಾವ್, ಸಿದ್ಧಯ್ಯ ಮೂರಾಣಿಕ, ಶಾಂತರಸ, ಜಯತೀಧರ ರಾಜಪುರೋಹಿತ, ಜಯದೇವಿತಾಯಿ ಲಿಗಾಡೆ

ಮುಂತಾದ ಮಹನೀಯರು ಶ್ರಮಿಸಿದ್ದಾರೆ. ಸ್ವಾತಂತ್ರ್ಯ ಮೂರ್ವದಲ್ಲಿ ದ್ಯಾಂಪುರದ ಜೆನ್ನಾಕವಿ, ಮಸ್ಕಿಯ ಬಿಸವಪ್ಪಶಾಸ್ತಿ, ದಿನ್ನಿಯ ಪೆಂಕಯ್ಯ, ದ್ಯಾಂಪುರ ಕಲ್ಲಿನಾಥಶಾಸ್ತಿ, ಮಹಾಗಾಂವದ ಗುರುಲಿಂಗ ಸಿದ್ಧಕವಿ, ಗೋಕರ್ನಲ್ಲಿನ ಕರಿಬಸವ ಕವಿ ಮುಂತಾದವರು ಮರಾಠ ಕಾವ್ಯಗಳನ್ನು ರಚಿಸುವುದರ ಮೂಲಕ ಮರಾಠ ಸಂಪ್ರದಾಯಕ್ಕೆ ಒಂದು ವಿನೋದನ ಸ್ತರ ನೀಡಿದ್ದಾರೆ. ಸ್ವಾತಂತ್ರ್ಯ ನಂತರದಲ್ಲಿ ಹೈದ್ರಾಬಾದ ಕನಾಂಟ ಪ್ರದೇಶದ ಈ ಭಾಗದಲ್ಲಿ ಹೊಸ ಬಗೆಯ ಕಾವ್ಯಕೃಷಿಯನ್ನು ಕಾವ್ಯಾನಂದ, ಇಟಗಿ ರಾಘವೇಂದ್ರ, ಅಮರಾನಂದ ಬೆಟ್ಟದೂರು, ಹೇಮಂತ, ಶಾಂತರಸ, ಹನುಮಂತಾಜಾಯ್, ಜಯರಾವ ದೇಸಾಯಿ, ಅನ್ನದಾನಯ್ಯ ಮೂರಾಣಿಕ, ಪಂಚಾಕ್ಷರಿ ಹಿರೇಮುರ ಮುಂತಾದವರು ಸೃಜನಶೀಲ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅಂಥವರಲ್ಲಿ ಶಾಂತರಸರು ಒಬ್ಬರು.

ಶಾಂತರಸರು ಹೈದ್ರಾಬಾದ ಕನಾಂಟ ಪ್ರದೇಶದ ಜನರ ಬದುಕುವ ಧರ್ಮ, ಜಾತಿ, ರಾಜಕೀಯಗಳ ಹಿಡಿತದಲ್ಲಿ ನಲುಗಿ ಹೋದ ಸಂಭರವನ್ನು ತಮ್ಮ ‘ಬಯಲು ಸೀಮೆಯ ಬಿಸಿಲು’ ಎಂಬ ಕವನದಲ್ಲಿ ಪ್ರತಿಪಾದಿಸಿದ್ದಾರೆ. ಅಸ್ತ್ರ್ಯತೆಯ ಹಲವು ಮಜಲುಗಳನ್ನು ಇಲ್ಲಿ ನಿರೂಪಿಸಿದ್ದಾರೆ.

**‘ಹೊತ್ತಿ ಉರಿಯುತ್ತಿದೆ ಬಯಲು ಆವಿಯಂತೆ;  
ಬೀಂಡು ಬಿಟ್ಟ ನೆಲ ತೇಂಹುತ್ತಿದೆ;  
ಅಗಸೆಯಲಿ, ಹನುಮಂದೇವರ  
ಅಂಗಳದ ಬೇವಿನ ನೆರಳನಲಿ  
ಕೈಕಾಲು ಜಾಜಿ ಸೀದ ಸಿಪ್ಪೆಗಳಂತೆ  
ಮಲಗಿರುವರು ನೆರಳ ಕಾಣದವರು.**

ಪ್ರಸ್ತುತ ಕವನದಲ್ಲಿ ಶಾಂತರಸರು ನಮ್ಮ ಧಾರ್ಮಿಕ ಮತ್ತು ಸಾಮಾಜಿಕ ವ್ಯವಸ್ಥೆಯಲ್ಲಿರುವ ವೇರುಧ್ಯಗಳ ಬಗೆಗೆ ಗಮನ ಸೇಳಿದಿದ್ದಾರೆ. ಕವಿತೆಯ ಆರಂಭದಲ್ಲಿ ಹೈದ್ರಾಬಾದ ಕನಾಂಟ ಪ್ರದೇಶದ

ಬಿಸಿಲಿನ ರುಚಿಯನ್ನು, 'ಬೀಡು ಬಿಟ್ಟ ನೆಲ ತೇಕುತ್ತಿದೆ' ಎಂಬ ರೂಪಕದ ಮೂಲಕ ತಿಳಿಸಿದ್ದಾರೆ. ನೀರಿನ ಹಾಹಾಕಾರದ ಹೊನೆಯ ಪರಿಣಾಮವನ್ನು ಅಧ್ಯೇಯಿಸಿಕೊಳ್ಳಲು ಆರಂಭದ ಬಿಸಿಲಿನ ತೀವ್ರ ಸ್ವರೂಪವನ್ನು ಪರಿಣಾಮಕಾರಿಯಾಗಿ ತಿಳಿಸಿದ್ದಾರೆ. ನೆಲವೇ ತೇಕುತ್ತಿದೆ ಅಥವಾ ಏದುಸಿರು ಬಿಡುತ್ತದೆ ಎಂದರೆ ಬಿಸಿಲಿನ ರುಳಿ ಕೇವಲ ಈ ಪ್ರದೇಶಕ್ಕಷ್ಟೇ ಅಲ್ಲ ಪ್ರದ್ವಿಷೀ ಭಾಯಿಸುವಂತೆ ಮಾಡಿದೆ ಎಂದು ಹೇಳಿರುವುದು ಗಮನಾರ್ಹವಾಗಿದೆ. ಇಂಥ ಬಿಸಿಲಿನಲ್ಲಿ ಬಡವರು, ದಲಿತರು ಉಂಟಾಗಿದೆ ಎಂದು ಹನುಮಂತ ದೇವರ ಕಟ್ಟಿಯ ಮೇಲೆ ಮಲಗಿದ್ದರೆ ಅಲ್ಲಿಯ ಶ್ರೀಮಂತರು ಘ್ಯಾನಿನ ತಂಪು ಗಾಳಿಯಲ್ಲಿ ದೇಹಕ್ಕೆ ತಂಪನ್ನೀಯವ ಕಡಲೆಬೇಳೆ ತಿಂದು, ಬೆಲ್ಲಿತಿಂದು ಪಾನಕ ಕುಡಿದು ತಣ್ಣಿಗೆ ಮಲಗಿದ್ದಾರೆ ಎಂದು ಹೇಳುವಲ್ಲಿ ಬಡತನ ಮತ್ತು ಉಳಿವರ ನಡುವಿನ ತಾರತಮ್ಯವನ್ನು ನಯವಾಗಿ ಅಭಿವೃದ್ಧಿಪಡಿಸಿದ್ದಾರೆ. ಇದೇ ಕವನದ ಹೊನೆಯ ಮತ್ತು ಮುಖ್ಯ ದೃಶ್ಯದಲ್ಲಿ ಮಾಡಿಗರ ನರಸಮ್ಮನೀರಿಲ್ಲದೆ ಮಣಿನ ಕೊಡವನ್ನು ಹೊತ್ತು ಭಾವಿಗೆ ಹೋಗಿ ನೀರು ಹಾಕಿಸಿಕೊಳ್ಳಬೇಕೆಂದು ಹೋಗುತ್ತಾಲೆ. ಅಂದಿನ ಸಂದರ್ಭದಲ್ಲಿ ಮಾಡಿಗರಿಗೆ ಮತ್ತು ಮೇಲು ಜಾತಿಯವರಿಗೆ ಪ್ರತ್ಯೇಕ ಬಾವಿಗಳಿದ್ದವೆಂಬುದನ್ನು ಇಲ್ಲಿ ನೆನಪಿಸಿಕೊಳ್ಳಬೇಕು. ಮೇಲುಜಾತಿಯವರ ಬಾವಿಗೆ ತಳಿಸಮುದಾಯದ ದಲಿತರು ನೀರನ್ನು ಸೇದಿಕೊಂಡು ಬರುವಂತಿರಲ್ಲಿ, ಬಾವಿಕಟ್ಟಿಯ ಕೆಳಗೆ ಕುಳಿತು ಮೇಲು ಜಾತಿಯವರಿಂದ ಕೊಡದಲ್ಲಿ ನೀರನ್ನು ಹಾಕಿಸಿಕೊಳ್ಳಬೇಕಾಗಿತ್ತು. ಹೀಗೆ ಮಾಡಿಗರ ನರಸಮ್ಮನೀ ಬಾವಿಯ ಬಳಿ ಬಂದು ನೀರು ಹಾಕಿರೆಂದು ಬೇಡಿಕೊಂಡಾಗ, ಅವರು ನಮಗೆ ನೀರು ಸಾಲುವುದಿಲ್ಲ ನಿಮ್ಮ ಕೇರಿಯ ಹೊಲೇರ ಬಾವಿಗೆ ಹೋಗು ಎಂದು ವಾಪಸ್ಸು ಕಳಿಸುತ್ತಾರೆ. ಇತ್ತು ವಾಸಪ್ಪ ಕೊಡ ಹೊತ್ತು ದ್ಯಾಮವ್ವನ ಕಟ್ಟಿಯ ಬೇವಿನ ಗಿಡಕ್ಕೆ ಜೋತುಹಾಕಿದ್ದ ಪರಿಯಾಣಗಳಲ್ಲಿ ಪಕ್ಷಿಗಳು ನೀರು ಕುಡಿದುಕೊಂಡು ಬದುಕಲಿ ಎಂದು

ನೀರುತುಂಬಿಸುತ್ತಾನೆ. 'ಸರ್ವೇಜನ ಸುಶೀನೋಭವಂತು' ಎಂಬ ವೇದವಾಕ್ಯದಂತೆ ಸರ್ವಜನರೂ ಸುಶಿವಾಗಿರಬೇಕೆಂದು ಅದರಫ್ರ. ವಾಸಪ್ಪನಂಧವರ ಪ್ರಕಾರ ಸರ್ವೇಜನರಲ್ಲಿ ಮಾಡಿಗ ಮುಂತಾದ ಅಸ್ವಾಶ್ಯ ಸಮುದಾಯದವರನ್ನು ಬಿಟ್ಟು ಉಳಿದವರಲ್ಲರೂ ಎಂದೇ ಭಾವಿಸಿರುವುದನ್ನು ಈ ಕವಿತೆಯ ಮೂಲಕ ಜಿತ್ತಿಸಿದ್ದಾರೆ. ಪಶು-ಪಕ್ಷಿಗಳಿಗಿಂತಲೂ ಅಸ್ವಾಶ್ಯರ ಬದುಕು ಅದೆಷ್ಟು ಹೀನವಾಗಿತ್ತು ಎಂಬುದನ್ನು ಪ್ರಸ್ತುತ ಕವಿತೆಯಲ್ಲಿ ಕಾಣಬಹುದಾಗಿದೆ. ನೋಂದವರ ನೋವು ಮತ್ತು ಉಳಿವರು ಮಾಡುವ ಶೋಷಣೆಗಳನ್ನು ಕವಿ ಶಾಂತರಸರು ಇಲ್ಲಿ ಪ್ರಕಟಪಡಿಸುವುದರ ಮೂಲಕ ತಮ್ಮ ಜನಪರ ನಿಲುವುಗಳನ್ನು ಅಭಿವೃದ್ಧಿಪಡಿಸಿದ್ದಾರೆ.

ಸಮಾಜದಲ್ಲಿ ವೇಶ್ಯಾವಾಟಿಕೆಯು ಅನಾದಿ ಕಾಲದಿಂದಲೂ ಬೆಳೆದು ಬಂದಿರುವುದನ್ನು ಕಾಣುತ್ತೇವೆ. ಇಲ್ಲಿಯೂ ಸಹ ದೇವರಿಗೆ ಅಂಗಭೋಗ, ರಂಗಭೋಗಕ್ಕೆಂದು ಮೀನಲಾದ ಕೆಲವು ಹೆಣ್ಣುಮಕ್ಕಳು ರಾಜಪ್ರಭುತ್ವದ ರಾಜ ಮತ್ತು ಆತನ ಅಧಿಕಾರಿಗಳ ವರ್ಗ, ಶ್ರೀಮಂತ ವರ್ಗದವರ ಕಾಮತ್ಯಷ್ಟೇಯನ್ನು ತಣಿಸುವ ಸಾಧನಗಳನ್ನಾಗಿ ಬಳಸಿಕೊಂಡದ್ದನ್ನು ಇತಿಹಾಸ ದಾಖಿಲಿಸುತ್ತದೆ. ವೇಶ್ಯಾವಾಟಿಕೆ ಸಮಾಜದ ಒಂದು ದೊಡ್ಡ ಸಾಮಾಜಿಕ ಪಿಡುಗು. ಯಾವ ಹೆಣ್ಣು ಇಷ್ಟಪಟ್ಟಿ ವೇಶ್ಯೆಯಾಗಲು ಮುಂದೆ ಬರುವುದಿಲ್ಲ. ನಿಮ್ಮ ಧಾರ್ಮಿಕ, ಸಾಮಾಜಿಕ ನಂಬಿಕೆ, ಕಾನೂನು ಕಟ್ಟಿಗಳನ್ನು ಬಳಸಿಕೊಂಡ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಅವಳನ್ನು ಇಂಥ ಸುಳಿಗೆ ಕೆಡವುದರ ಮೂಲಕ ತಮ್ಮದಾಹ ತೀರಿಸಿಕೊಳ್ಳುವುದು ಗುಟ್ಟಾಗೇನೂ ಉಳಿದಿಲ್ಲ. ವಿಶೇಷವಾಗಿ ಹೈದ್ರಾಬಾದ್ ಕನಾರಿಕದಂತಹ ಪ್ರದೇಶಗಳಲ್ಲಿ ಜನಸಾಮಾನ್ಯರಿಗೆ ಅಕ್ಷರಜಾನ್ವನದ ಕೊರತೆಯನ್ನು ಮೇಲ್ಮೆಗಾದ ಜನರು ತಮ್ಮ ಲಾಭಕ್ಕೆ ಬಳಸಿಕೊಂಡು ದೇವರ ಹೆಸರಿನಲ್ಲಿ ಬಸವಿಯನ್ನಾಗಿಸುವ ಹನ್ನಾರಗಳು ಸಾಕಷ್ಟು ಸಂಭ್ರಹಿತಿಲ್ಲ ನಡೆದಿವೆ. ವೇಶ್ಯೆಯೊಬ್ಬಳ ಜೀವನ

**ಕಥನವನ್ನು ‘ಎಲ್ಲರಿಗೂ ಸಹಪಂಕ್ತಿ’ ಎಂಬ ನೀಳಗವನದ ಮೂಲಕ ಶಾಂತರಸರು ನಿರೂಪಿಸಿದ್ದಾರೆ.**

**ಭಾರತಕ್ಕ ಕ್ರಿ.ಶ. 1947ರ ಅಗಸ್ಟ್ 15ರ ಮಧ್ಯರಾತ್ರಿಯಂದು ಬ್ರಿಟಿಷರಿಂದ ಮುಕ್ತಿ ದೊರಕಿ ಸ್ವಾತಂತ್ರ್ಯ ದೊರೆಯಿತು. ಆದರೆ ಕನಾಂಟಕದ ನಿಜಾಮ್ ಪ್ರಾಂತಕ್ಕ ಒಳಪಟ್ಟ ಹೈದರಾಬಾದ್ ಕನಾಂಟಕ ಪ್ರದೇಶಗಳಲ್ಲಿ ನಿಜವಾಗಿಯೂ ಸ್ವಾತಂತ್ರ್ಯ ದೊರಕಲ್ಲಿ. ಏಕೆಂದರೆ ಹೈದರಾಬಾದ್ ಸಂಸಾಧನದ ನವಾಬ ಭಾರತದ ಒಕ್ಕೂಟಕ್ಕ ಸೇರದೆ ಸ್ವತಂತ್ರವಾಗಿ ಉಳಿಯಬಯಸಿದ್ದಿರಿಂದ ಭಾರತದ ಒಕ್ಕೂಟ ವ್ಯವಸ್ಥೆಯ ಸಾರ್ವಭೌಮತ್ವವನ್ನು, ಪರಮಾಧಿಕಾರವನ್ನು ಒಂಟಿಕೊಳ್ಳಲು ನಿರಾಕರಿಸಿದ. ಮೀಲಿಟರಿ ಕಾರ್ಯಾಚರಣೆಯ ಮೂಲಕ ಅವನನ್ನು ಒಕ್ಕೂಟಕ್ಕ ಬಲವಂತದಿಂದ ಸೇರಿಸಲಾಯಿತು. ಈ ಸಂದರ್ಭದಲ್ಲಿ ಅಗಸ್ಟ್ 15ರಂದು ಒಕ್ಕೂಟ ವ್ಯವಸ್ಥೆಯನ್ನು ಸ್ವಾಗತಿಸಿದ ಹೈದರಾಬಾದ್ ಕನಾಂಟಕದ ಸ್ವಾತಂತ್ರ್ಯ ಯೋಧರು ತ್ರಿವರ್ಣ ದ್ವಾರಗಳನ್ನು ಹಾರಿಸಿದ್ದರ ಪರಿಣಾಮವಾಗಿ ನಿಜಾಮನ ಕಡೆಯ ಮೋಲೀಸರಿಂದ ಹಲವಾರು ಸಂಕ್ಷೇಪಗಳನ್ನು ಎದುರಿಸಬೇಕಾಯಿತು. ಆ ಸಂದರ್ಭದಲ್ಲಿ ಮೂಡಿಬಂದ ಶಾಂತರಸರ ‘ಹದಿನ್ಯೇದು ಆಗಸ್ಟ್’ ಎಂಬ ಕವಿತೆಯು ಜನಪರ, ಸ್ವಾತಂತ್ರ್ಯಪರವಾದ ಒಳದ್ವಾನಿಯನ್ನು ಸಾಕ್ಷೀರೂಪದ ಕವಿತೆಯಾಗಿದೆ.**

**“ನಲವತ್ತೇಳು ಆಗಸ್ಟ್ ಹದಿನ್ಯೇದರಂದು  
ನನ್ನ ಮನೆಯ ತ್ರಿವರ್ಣದ್ವಾರ ಹಾರಿಸಿ  
ನೈಜಾಮ್ ಮೋಲೀಸರ ಬೂಟುಗಾಲಿನ  
ಒದೆ ತಿಂದಧ್ವನಿ  
ಎಂತಹ ಹರ್ಷದಾಯಕವಾಗಿತ್ತು!  
ರೋಮಾಂಜನಕಾರಿಯಾಗಿತ್ತು!**

ಎಂಬ ಸಾಲುಗಳಲ್ಲಿ ನಿಜಾಮ್ ಮೋಲೀಸರ ಬೂಟನೇಟು ತಿನ್ನುವುದು ಇವರ ಪಾಲಿಗೆ ಹರ್ಷದಾಯಕವಾಗಿತ್ತು ಎನ್ನುವುದು ಅಜ್ಞರಿ ಮೂಡಿಸಿದರೂ ಸತ್ಯವಾದ ಮಾತಾಗಿದೆ.

ದೇಶಪ್ರೇಮದ, ಸ್ವಾತಂತ್ರ್ಯ ಪ್ರೇಮದ ಪ್ರವಾಹದಲ್ಲಿ ಮುಖುಗಿದವರಿಗೆ ಎಂತಹ ಶ್ರೀಗಳು ಕೂಡ ಶ್ರೀಗಳಾಗಲಾರವು. ಆ ಹೊತ್ತಿನಲ್ಲಿ ಮನೆಯ ಮೇಲೆ ದ್ವಾರ ಹಾರಿಸುವುದೆಂದರೆ ಸುಲಭದ ಮಾತಾಗಿರಲಿಲ್ಲ. ಈ ಕುರಿತಾದ ಒಂದು ಶಾಂತರಸರ ಕಥೆಯನ್ನು ನೆನಪಿಸಿಕೊಳ್ಳಬಹುದು. ಹಾಗೆ ಅವರು ಹೊಡೆದ ಏಟಿನೊಳಗೆ ಸಾಕಷ್ಟು ನೋವಿತ್ತು, ಆ ನೋವಿನೊಳಗೆ ನೂರಾರು ಸುಂದರ ಹೊಂಗನಸುಗಳು ಮೃಮುರಿಯುತ್ತಿದ್ದು, ಆ ನರಳಿಕೆಯಲ್ಲಿ ಭವ್ಯಭಾರತದ ಹಾಡುಗಳು ಗುನುಗುನಿಸುತ್ತಿದ್ದವು ಎಂದು ಕವಿತೆಯ ಮುಂದುವರೆದ ಭಾಗದಲ್ಲಿ ನಿರೂಪಿಸುತ್ತಾರೆ. ಸ್ವಾತಂತ್ರ್ಯ ಬಂದ ಕೆಲವೇ ದಿನಗಳಲ್ಲಿ ಕವಿಗಳು ಕಂಡ ಕನಸು ನುಚ್ಚು ನೂರಾದದ್ದನ್ನು ಇದೇ ಕವಿತೆಯ ಮುಂದಿನ ಸಾಲುಗಳು ಸ್ವಷ್ಟಪಡಿಸುತ್ತವೆ.

**“ಕನಸು ಒಡೆಯಿತ್ತು, ನೋವೆ ಮರುಕಳಿಸಿತ್ತು  
ತಾಯ ವಸ್ತೂಪರಹರಣ ನಡೆಯಿತ್ತು  
ಉರುಣಿತಹ ಕಾಲವೇ ಹೆಬ್ಬಾವಾಗಿ  
ಈ ನೆಲದ ಧರುವಿಗಳ ಕಜ್ಜಿತ್ತು  
ನಾಯಿ ಮುಟ್ಟಿದಗಡಿಗೆ ಈ ಬಾಳ;  
ಇರುಳಿನಲ್ಲಿ ಹೊಡೆಹಿಡಿಸಿಹೊಂಬವರೆ ಮುಂದಾಳು  
ಪ್ರಜರಹುತ್ತಿಗೆ ಹಿಂಬಿಸಿ ನಲಿವ ಹಡೆಹಸ್ತಗಳು  
ಹಾರಿಸಿ ದ್ವಾರಗಳು  
ನಮ್ಮ ಆಶೋತ್ತರದ ಹೊಂಗಳು  
ಅಂದು ಬಿಡುಗಡೊಗಿ ತಿಂದ ಒದೆತದ  
ನೆನಪಿನಲ್ಲಿ ತೇಲಿ ತೇಲಿ ಬರುತಿಹ ಹರ್ಷ-  
ಕಾಳಕೊಟಪೆನಿಸುತ್ತಿದೆ ಇಂದು  
ಹೈರೋಮಗಳೆಲ್ಲ ಉದುರಿ ಹೋದ ಅನುಭವ  
ಜುಗುಷ್ಟೆ ತಿರಸ್ಯಾರದ ಸುಳಿಯಲ್ಲಿ  
ನರಭಾಟ ”**

ಆಗಸ್ಟ್ ಹದಿನ್ಯೇದು ಕವಿತೆಯ ಉತ್ತರಾಧಿಕಾರದಲ್ಲಿ ಮೂಡಿಬಂದ ಈ ಮಾತುಗಳು ಸ್ವಾತಂತ್ರ್ಯ ಮೂರ್ವದಲ್ಲಿ ಕವಿ ಕಂಡ ಕನಸುಗಳೆಲ್ಲವೂ ನುಚ್ಚುನೂರಾದ ಪರಿಯನ್ನು ವಿವರಿಸುತ್ತವೆ. ಅವರೇ

ಹೇಳುವಂತೆ ತಾಯಿಯ ವಸ್ತುಪರಣ ನಡೆಯಿತು ಎಂಬ ಮಾತಿನಲ್ಲಿ ಭಾರತ ಮಾತೆಯ ಸೀರೆ ಸೇಳಿಯಲು ಪ್ರಯತ್ನಿಸಿದವರು, ಅವಳ ಮೇಲೆ ಅತ್ಯಾಚಾರ ಮಾಡಲು ತೊಡಗಿದವರು ನಮ್ಮವರೇ ಆದ ಹೀನ ಮನಸ್ಸಿನ, ಸ್ವಾಧ್ಯಾಪರ, ಕುಟಂತ್ರಿ ರಾಜಕಾರಣಿಗಳಿಂಬುದನ್ನು ಮಾರ್ಚಿಕವಾಗಿ ಹೇಳುತ್ತಾರೆ. ಅಲ್ಲಿಯವರೆಗೂ ಬ್ರಿಟಿಷರ ದಾಸ್ಯದಿಂದ ಬಳಲುತ್ತಿದ್ದ ಜನರು ತಮ್ಮ ಕೈಗೆ ಅಧಿಕಾರ ಸಿಕ್ಕುಡನೆಯೇ ಹೇಗೆ ಬದಲಾದರು ಎಂಬುದರ ವ್ಯಂಗ್ಯವನ್ನು ‘ಇರುಳಿನಲ್ಲಿ ಕೊಡೆಹಿಡಿಸಿಕೊಂಬವರೆ ಮುಂದಾಳು’ ಎಂಬ ಮಾತಿನಲ್ಲಿ ವ್ಯಕ್ತವಾಗಿದೆ. ಪ್ರಜೆಗಳ ಕೃತಿಗೆಯನ್ನು ಹಿಂತುಕಿ ನಲಿಯುವ ವಿಕೃತ ಮನೋಭಾವದವರು ಘ್ರಜ ಹಾರಿಸಲು ಮುಂದಾದ ಸಂಗತಿ ಶಾಂತರಸ ಕವಿಗಳ ಮನಸ್ಸನ್ನು ಫಾಸಿಗೊಳಿಸುತ್ತದೆ.

ಸ್ವಾತಂತ್ರ್ಯಮೂರ್ಚಿದ ಆಶೋತ್ತರಗಳೆಲ್ಲ ಹೇಳಿವಾದದ್ದು, ಅಂದು ಬಿಡುಗಡೆಗಾಗಿ ಒದೆತ ತಿಂದಾಗ ಉಂಟಾಗಿದ್ದ ರಾಷ್ಟ್ರಭಕ್ತಿಯ ಹಿನ್ನೆಲೆಯ ಶೀಕ್ಷೆ ಈಗ ಕಾಳಕೂಟ ವಿಷದಂತೆ ಕಾಡುತ್ತಿರುವ ಅನುಭವ ಅವರಿಗಾಗುತ್ತದೆ. ಮೃಮೇಲಿರುವ ರೋಮಗಳೆಲ್ಲ ಉದುರಿಹೋದ ಅನುಭವವನ್ನು ಪಡೆದವರು ರೋಮಾಂಚನವನ್ನು ಹೇಗೆ ಪಡೆದಾರು ಎಂಬ ಪ್ರಶ್ನೆ ಅವರ ಮಾತಿನಲ್ಲಿಯೇ ಅಡಗಿರುವುದನ್ನು ಗುರುತಿಸಬಹುದಾಗಿದೆ.

ಶಾಂತರಸರ ಮತ್ತೊಂದು ಕವಿತೆ ‘ಕೌರವನ ಆತ್ಮಕಥನ’. ಸಂಸ್ಕೃತ ಮತ್ತು ಕನ್ನಡ ಶಾಸ್ತ್ರ ಕಾವ್ಯಪರಂಪರೆಗಳು ರಾಮಾಯಣ, ಮಹಾಭಾರತಗಳು ಭಾರತೀಯರ ಮಹಾಕಾವ್ಯಗಳಷ್ಟೇ ಅಲ್ಲ ಆದರೆ ಕಾವ್ಯಗಳಿಂಬಂತೆ ಬಿಂಬಿಸಿದೆ. ಅಲ್ಲಿ ಬರುವ ರಾಮಾಯಣದ ರಾಮ-ರಾಷ್ಟ್ರ ಮತ್ತು ಸೀತಾ, ಮಹಾಭಾರತದ ಪಂಚಪಾಂಡವರು ಮತ್ತು ಕೌರವರು ಪ್ರಮುಖರಾಗಿದ್ದಾರೆ. ಮಹಾಭಾರತದ ಪಾತ್ರದಲ್ಲಿ ಬರುವ ವಿಳಾಯಕ ದುರ್ಯೋಧನನಂತೂ ಕೆಟ್ಟತನಕ್ಕೆ ಮತ್ತೊಂದು

ಹೆಸರೇ ಎನ್ನುವಂತೆ ಜನಮನದಲ್ಲಿ ಚಿತ್ರಿತವಾಗಿದ್ದಾನೆ. ಆದರೆ ಆತನ ಕೆಟ್ಟತನಕ್ಕೆ ಕಾರಣಗಳೇನೆಂಬುದನ್ನು ಕೆಲವೇ ಕೆಲವು ವಿಜಾರಣತರು, ಜಿಂತಕರು ಮಡುಕಿ ತೋರಿಸುವ ಪ್ರಯತ್ನವನ್ನು ಮಾಡಿದ್ದಾರೆ. ಇಲ್ಲಿ ಕೌರವನ ಪಾತ್ರ ಒಂದು ಸಂಕೇತ. ನಮ್ಮಲ್ಲಿರುವ ದುಷ್ಪುಣಗಳ ಸಾಕ್ಷೀಪ್ರಜ್ಞೆಯಾಗಿ ಆ ಪಾತ್ರ ಮೂಡಿಬಂದಿದೆ. ಅದನ್ನು ಪ್ರಸ್ತುತಪಡಿಸದೆ ಮರೆಮಾಡಿದ ಬಗೆಯನ್ನು ಶಾಂತರಸರು ತಮ್ಮ ‘ಕೌರವನ ಆತ್ಮಕಥನ’ ಪದ್ಯದಲ್ಲಿ ಪ್ರಸ್ತಾಪಿಸಿದ್ದಾರೆ. ಕೌರವನು ತಾನು ಕುರುಭೂಮಿಯಲ್ಲಿ ಹಿಂಸೆಗೊಳಿಸಿದ್ದಾನೋ, ನೋಂದಿದ್ದಾನೋ ತಿಳಿಯದು. ಆದರೆ ಧಾರ್ಮಿಕರ, ನೀತಿಭೋಧಕರ, ಕವಿ, ಗಮಕ ವಾಗಿಗಳ ಮಾತಿನಲ್ಲಿ, ಮನದಲ್ಲಿ, ಕೃತಿಯಲ್ಲಿ ನಿತ್ಯವೂ ಅವನು ಜರುಗುತ್ತಿರುತ್ತಾಗುವ ಸಂಗತಿಯನ್ನು ಕವಿ ತಿಳಿಸುತ್ತಾರೆ.

**ಯಾವ ಅಕ್ಷರದಿಂದ ಬರೆದು ತೋರಿಸಲಯ್ಯಾ ನನ್ನ ಜನಗಳಿಗಾದ ಎದೆಯ ಬ್ಯಾನಿ ಲಾಟಿಗಾರರ ಇಲ್ಲಿ ಲೀಡರಾಗುವ ಹೊತ್ತು ನಿಲ್ಲಿಲಾರದು ನಿತ್ಯ ನಡೆವ ಖೂನಿ.**

ಹೀಗೆ ಹೃದ್ವಾಭಾದ್ರ ಕನಾಟಕ ಪ್ರದೇಶದ ಕುರಿತಾದ ಕಥೆ, ಕಾದಂಬರಿ, ನಾಟಕ ಮುಂತಾದ ಸಾಹಿತ್ಯ ಪ್ರಕಾರಗಳಲ್ಲಿ ಕಂಡುಬರುವ ಮೇಲುಜಾತಿಯವರು ಮತ್ತು ಶ್ರೀಮಂತ ಮನೆತನದ ಗೌಡರು, ಪಾಟೀಲರು, ಜಮೀನ್‌ಧರರು ಮುಗ್ಧ ಹೆಣ್ಣುಮತ್ತು ಮೇಲೆ ನಡೆಸಿದ ತೋರಣೆ ಮತ್ತು ಅತ್ಯಾಚಾರಗಳ ಪ್ರಸಂಗಗಳನ್ನು ಜನಪರ ನಿಲ್ಲವುಗಳನ್ನು ನೆನಪಿಸಿಕೊಂಡರೆ ಯಾವ ವ್ಯಕ್ತಿಯೂ ಅವರಿಗೆ ಸಮನಾಗುವುದಿಲ್ಲ ಎಂಬುದನ್ನು ವಿಷಾದದಿಂದ ಹೇಳಬೇಕಾಗಿದೆ. ಕವಿಗಳು ನಮ್ಮ ಪರಿಸರದಲ್ಲಿಯೇ ನಡೆಯುವ ಹೇಯಕೃತ್ಯಾಗಳನ್ನು ಕೆಲವು ರೂಪಾಂತರಗಳ ಮೂಲಕ ಹೇಳಿ ದಲಿತರ ಮೇಲಾಗುತ್ತಿರುವ ಅನ್ಯಾಯ, ಅತ್ಯಾಚಾರ ಮತ್ತು ತೋರಣೆ ಜನಪರ ಕಾಳಜಿಗಳನ್ನು ಈ ಮೂಲಕ

ప్రకటపడినిరువుదన్న ప్రస్తుత అవర కవనగళల్లి  
గురుతిసలాగిదే.

### పరామర్శన/ఆధార గ్రంథగణ

- శాంతరస. (2012). బయలు సీమెంట  
బిసిలు. గ్రంథ; మొజార. ష్టైజి. (సం.)  
హైదరాబాద కన్ఫరెన్స్ ప్రదేశద కావ్య  
సంగ్రహ (పు.11) గులబగార విశ్వమిద్యాలయ.
- శాంతరస. (1999). హదిన్యేదు ఆగస్టు  
గ్రంథ; ప్రభు ఖానామరే. (సం.) శాంతత్తీర్  
(పు. 15) కన్నడ సాహిత్య పరిషత్తు.